

ಮಾಘಮಾಸದ ಗೌರೀ ಹಾಡು

ಕರಿಮುಖನ ಬಲಗೊಂಡು ಕರುಣೆಶಾರದೆಗೆರಗಿ

ಗುರುವಿನಂಘ್ರಿಯ ಸ್ಮರಿಸಿ ಮುದದಿ

ಕೈಲಾಸವಾಸನ ಕರುಣಕಟಾಕ್ಷದಲಿ

ಮಾಘದ ಗೌರಿಯ ಕಥೆಯ ಪೇಳಿ

|| 1 ||

ಧರೆಯೊಳುತ್ತಮವಾದ ಬಹುಪುಣ್ಯ ದೇಶದಲಿ

ಪುಣ್ಯಶೀಲನೆಂಬೋ ವಿಪ್ರನಿರಲು

ಪುತ್ರರೇಳು ಮಂದಿ ಸತ್ಯವತಿ ಸಹಿತಲೆ

ಕಷ್ಟದಾರಿದ್ರ್ಯ ದುಃಖದಲ್ಲಿದ್ದರು

|| 2 ||

ಒಂದು ದಿವಸ ಸತ್ಯವತಿ ಪತಿಯ ಪಾದಕ್ಕೆರಗಿ

ತಾಳಲಾರೆನು ನಾನು ದಾರಿದ್ರ್ಯವ

ಪುತ್ರರನು ಒಡಗೊಂಡು ಮತ್ತೊಂದು ಊರಿಗೆ

ಪೋಗಿ ಬರುವೆನೆಂದು ಹೊರಟಳಾಗ

|| 3 ||

ದಾರಿಯಲಿ ಬರುತಿರಲು ಅಸ್ತಮವಾಗಲು

ಪುತ್ರರು ಹಸಿವೆಂದು ಅಳುತಿರಲು

ಒಬ್ಬ ಗೌಡನ ಮನೆಯ ಬಾಗಿಲಲಿ ಮಲಗಿರಲು

ಬೆಳಗಾಗಲಿ ಜಲವ ಕೊಡುವೆನೆನಲು

|| 4 ||

ಸೂರ್ಯ ಉದಯಕೆ ಮುನ್ನ ಬಾಲಕರನೊಡಗೊಂಡು

ಬೇಗದಿಂಗಂಗಾನದಿಯು ಬರಲು

ಮಾನುನಿಯರೆಲ್ಲರು ಪರಮ ಸಂತೋಷದಿ

ಮಾಘದ ಗೌರಿಯ ಪೂಜಿಸುತ್ತಿದ್ದರು

|| 5 ||

ಈ ಪ್ರತವ ಹೇಗೆ ಮಾಡೋದಿ ಎನಗೆ ಹೇಳಿರೆಂದು
 ಸತ್ಯವತಿಯು ತಾ ಬೆಸಗೊಳ್ಳಲು
 ಮಿತ್ರೆಯೆಸರೆಲ್ಲರು ಅತ್ಯಂತ ಹರುಷದಲಿ
 ಪೂಜಾವಿಧಾನವನು ಹೇಳುತಿರಲು

|| 6 ||

ಮಾಘಶುದ್ಧ ಮೊದಲಾದ ಮೂವತ್ತು ದಿನದವರೆಗು
 ಸೂರ್ಯಉದಯಕೆ ಮುನ್ನ ಮೈಯ ತೊಳೆದು
 ಮರಳ ಗೌರೀ ತೆಗೆದು ಬೇಕ ಪೂಜೆ ಮಾಡಿ
 ದಾರಿದ್ರ್ಯ ಪತನವಾಗಿ ಬಹು ಭಾಗ್ಯವಹುದು

|| 7 ||

ಸತ್ಯವತಿ ಶ್ರೀಘ್ರದಲ್ಲಿ ಮತ್ತೆ ಮೈಯನು ತೊಳೆದು
 ಮಂಗಳಗೌರಿ ತೆಗೆದು ಪೂಜೆಮಾಡಿ
 ಮಂಗಳಾರತಿ ಮಾಡಿ ಅಕ್ಷತೆಯುಳಿಸಿ
 ಸುತ್ತಲೂ ನವವಿಧವಾದ್ಯಗಳೆಸೆದವು

|| 8 ||

ಸತ್ಯವತಿ ಮಾಡುವೊ ಭಕ್ತಿ ಪೂಜೆಗೆ ಮೆಚ್ಚಿ
 ಇಚ್ಛೆಯಾದ ವರಗಳನು ಬೇಡು ಎನಲು
 ದಾರಿದ್ರ್ಯಹತವಾಗಿ ಬಲು ಭಾಗ್ಯ ಬರಬೇಕು
 ನೀನೆಮ್ಮ ಹೃದಯದಲಿ ಇರಲು ಬೇಕು

|| 9 ||

ಇಷ್ಟವರಗಳ ಕೊಟ್ಟಿ ನಾನೆಂದಳು
 ಸುತ್ತಲೂ ಸತಿಯರು ನಿಂತಿರಲು
 ಮಿತ್ರೆಯೊಬ್ಬಳು ಬಂದು ಅಂಜದಿಯೆ ನೀನಾರು
 ಸತ್ಯವತಿಗುಪಚಾರ ಮಾಡುತಿಹಳು

|| 10 ||

ಮುತ್ತು ಮಾಣಿಕ್ಯವು ಪಟ್ಟಿ ನೀಲವು
 ಬಿಗಿದಿಹ ಪಲ್ಲಕ್ಕಿಯ ತಂದಿಹರು
 ಪುತ್ರರನು ಒಡಗೊಂಡು ಸತ್ಯವತಿ ಶ್ರೀಘ್ರದಲಿ
 ತನ್ನ ಪಟ್ಟಣಕ್ಕಾಗಿ ಸಾಗಿಬರಲು

|| 11 ||

ಪರ್ಣಶಾಲೆಗಳೆಲ್ಲ ಪೊಳೆವೊ ಅರಮನೆಯಾಯ್ತು
ಚಿನ್ನದುವ್ವರಿಗೆಶಾಲೆ ಪೊಳೆಯೆ
ಧನಧಾನ್ಯರಾಶಿಗಳು ಪೂರ್ಣವಾಯಿತು ಪರಮ
ಉತ್ತಮವಾಯಿತು ಬ್ರಾಹ್ಮಣನ ಸಿರಿಯು

|| 12 ||

ಬಾಲಕರಿಗೆಲ್ಲರಿಗು ಬೇಗ ಮದುವೆಯ ಮಾಡಿ
ಮಾನುನಿಯರೆಲ್ಲರು ಮನೆಗೆ ಬರಲು
ಅಷ್ಟು ಶುಭಶೋಭನವು ನಿತ್ಯ ಉತ್ಸವದಿಂದ
ಪತಿಗಳೆಲ್ಲರು ಸುಖದಲ್ಲಿದ್ದರು

|| 13 ||

ಆ ದೇಶದ ಧರ್ಮರಾಜನ ಸತಿಯು
ಈ ವಾರ್ತೆ ಕೇಳಿ ಕಡುಕ್ಲೇಶದಿಂದ
ಏಳು ಮಂದಿಸ ತಲೆಯ ಒಡೆದು ತನ್ನಿರೆಂದು
ತಾನು ಕಟುಕರಿಗೆ ನೇಮಿಸಿದಳು

|| 14 ||

ಏಳು ಮಂದಿಯ ತಲೆಯ ಕಡಿದು ತಂದರು ಕಟುಕರು
ಧರ್ಮರಾಜನ ಸತಿಯು ಕೈಲಿ ಪಡೆದು
ಮೊರದ ಬಾಗಿನವಿರಿಸಿ ಸತ್ಯವತಿ ಸೊಸೆಯರನು
ಅರ್ತಿಯಿಂದಲಿ ತಾನು ಕರೆಸಿದಳು

|| 15 ||

ಬಂದವರ ನೋಡಿ ರಾಜನ ಸತಿಯು ನಸುನಕ್ಕು
ಮೊರದ ಬಾಗಿನವನ್ನು ತಂದುಕೊಡಲು
ಮೊರದ ಬಾಗಿನ ತಂದು ದೇವರ ಮನೆಯಲಿರಿಸಿ
ಸತ್ಯವತಿ ಪುತ್ರರನು ಕರೆದಳಾಗ

|| 16 ||

ಅಮ್ಮ ಬಂದೇವೆಂದು ನಡೆತಂದು ಬಾಲಕರು
ಬ್ರಾಹ್ಮಣರ ಪಂಕ್ತೇಲಿ ಭೋಜನ ಮಾಡಿ
ಮಿತ್ರರೆಲ್ಲರು ಮೊರದ ಬಾಗಿನ ತೆಗೆಯೆ
ಚಿನ್ನದಾ ಗಟ್ಟಿಗಳ ಕಂಡರಾಗ

|| 17 ||

ಚಿನ್ನದಾ ಗಟ್ಟಿಗಳ ತಗೆತಂದು ಬಾಲೇರು
 ಸತ್ಯವತಿಯ ಮುಂದೆ ಇರಿಸಿದರು
 ಮಾಘದ ಗೌರಿಯ ದಯ ನಮಗಿದೆ ಎನಲು
 ಆ ವಾರ್ತೆ ರಾಜನ ಸತಿಗೆ ತಿಳಿಯಿತು

|| 18 ||

ರಾಜನ ಸತಿ ಆಶ್ಚರ್ಯವನೆಗೊಂಡು
 ಸತ್ಯವತಿಯು ಮನೆಗೆ ಕರೆಸಿದಳು
 ನಿಮ್ಮ ಬಾಗಿನದಲ್ಲಿ ಏನೇನು ಇರಿಸಿತ್ತು
 ಬೇಗದಿಂದ್ದೇಳೆಂದು ಬೆಸಗೊಂಡಳು

|| 19 ||

ನೀವು ಕೊಟ್ಟ ಬಾಗಿನವ ದೇವರ ಮುಂದಿರಿಸಿ
 ಮತ್ತೆ ನಾವಿಲ್ಲಿ ಭೋಜನವ ಮಾಡಿ
 ಮಿತ್ರೆಯೆಸೆಲ್ಲರು ಮೊರದ ಬಾಗಿನ ತೆರೆಯೆ
 ಚಿನ್ನದ ಗಟ್ಟಿ ಮತ್ತೇನು ಕಾಣಲಿಲ್ಲ

|| 20 ||

ಮಿತ್ರ ಸೋತಳು, ಈ ಭಾಗ್ಯವು
 ಮತ್ತೆ ಎಲ್ಲಿಂದ ಬಂತು, ಪೇಳಮ್ಮ
 ಯಾವ ವ್ರತ ಯಾವಫಲ ಹೇಗೆ ಮಾಡುವುದು
 ಬೇಗದಿಂದ ಪೇಳೆಂದು ಬೆಸಗೊಂಡಳು

|| 21 ||

ರಾಜನ ಸತಿ ಕೇಳು ಗಂಗಾನದಿಯಲ್ಲಿ
 ಮಾಘದ ಗೌರಿ ಪೂಜಿಸುತ್ತಿದ್ದರು
 ಆ ವ್ರತವ ನಾ ಮಾಡಲು ಶೀಘ್ರದಲಿ
 ಆಗಲೇ ಧನಧಾನ್ಯ ಕೂಡಿಬಂತು

|| 22 ||

ಇಂತೆಂಬೊ ವ್ರತಗಳನು ರಾಜನು ಸತಿಗ್ಗೇಳಿ
 ಸತ್ಯವತಿಯ ಸಾಗಿ ಮನೆಗೆ ಬರಲು
 ರಾಜನಸತಿ ಮಾಘದ ಗೌರಿ ಪೂಜಿಸಲು
 ಬಂಜೆತನ ಪೋಗಿ ಬಾಲಕರ ಪಡೆದಳು

|| 23 ||

ಸತ್ಯವತಿ ಮನೆಯಲ್ಲಿ ಉತ್ತುಮದ ಹಿರಿಯ ಸೊಸೆ
ಮತ್ತೆ ಕಲಹದಲಿ ಪ್ರತ್ಯೇಕವಿರಲು
ಮೂರು ದಿನದ ಮೇಲೆ ಕಡುದಾರಿದ್ರ್ಯ ಹೆಚ್ಚಿ
ಪತಿಯ ನಿಷ್ಕರ ವಾಕ್ಯವ ನುಡಿದಳು || 24 ||

ತುಚ್ಛವ ನುಡಿಬೇಡ ಕಟ್ಟಿಕೊಡು ಬುತ್ತಿಯನು
ಮತ್ತೆ ಸೌದೆಗೆ ನಾನು ಪೋಗಿ ಬರುವೆ ತಂದುತುಡಲಿ
ಕೊಡಲು ಬಿಂದಿಯೊಳಗೆ ಸುತ್ತಿ
ಬೃಂದ್ಯದಲಿ ಕಾಡಿಗಾಗಿ ತಾ ಹೊರಟನು || 25 ||

ಮರದಮೇಲೇರಿ ಕೊಂಬೆಯನು ಕಡಿಯಲು
ಕಾಳಿಂಗಸರ್ಪವು ಬಂದು ಸೋಕೆ ಮರದಿಂದ ಜಾರಿ
ಮೈಮರೆತು ಭೂಮಿಗೆ ಬಿದ್ದು
ದೀರ್ಘನಿದ್ರೆಯಲಿ ಮಲಗಿದ್ದನಾಗ || 26 ||

ಮಾನುನಿಯ ಕನಸಿನಲಿ ಮಾಘದ ಗೌರಿ ಬಂದು
ನಾರಿ ನಿನ್ನಯ ಮಗನು ಮೃತನಾದನು
ಆ ವಾರ್ತೆ ಕೇಳಿ ಮನದಲ್ಲಿ ನೊಂದು
ಎಚ್ಚಿತ್ತು ಬಾಲನಿದ್ದೆಡೆಗೆ ಬಂದಳು || 27 ||

ಕಾಡೊಳಗೆ ಮೈತೊಳೆದು ಮರಳ ಗೌರಿಯ ತೆಗೆದು
ಬಲುಭಕ್ತಿಯಿಂದ ಪೂಜೆಮಾಡಲು
ಮಂಗಳಾರತಿ ಎತ್ತಿ ಅಕ್ಷತೆ ತಳಿದರೆ
ಬಾಲಕನು ಮೈಮುರಿದು ಎದ್ದು ಕುಳಿತ || 28 ||

ಕಂದ ನೀನೀರಿತಿ ಇಲ್ಲೇಕೆ ಬಂದೆನಲು
ಆ ದಿನದ ವಾರ್ತೆಯನು ಪೇಳಿದನು
ಸಂಭ್ರಮವಾಯಿತು ಇನ್ನೂ ಒಂದಿಗೆ ನಡೆ
ಅಂದು ಮಗ ಸೊಸೆಯು ನಡೆತಂದರು || 29 ||

ಕಾಶಿಗತ್ಯಧಿಕವೆಂಬ ಬಹುಕರ್ಣೂರಿನಲ್ಲಿ
 ಪ್ರೀತಿಯಿಂದಲಿ ಬಂದು ನೆಲೆಸಿಹರು
 ತನ್ನ ಸೇವೆಯ ಮಾಳ್ ಮಾನುನಿ ಸ್ತ್ರೀಯರಿಗೆ
 ತನ್ನ ಸಾಮ್ರಾಜ್ಯ ಪದವಿಯ ನೀವಳು

|| 30 ||

ಈ ರೀತಿಯಲಿ ಹದಿನಾಲ್ಕು ವರುಷ ವ್ರತವನ್ನು
 ಶಕ್ತಿಯಿದ್ದಷ್ಟು ಉದ್ಯಾವನೆಯ ಮಾಡಿ
 ಮುತ್ತೈದೆರಿಗೆ ಮೊರದ ಬಾಗಿನ ಕೊಟ್ಟು
 ಮುತ್ತೈದೆತನ ಸುಖವ ಪಡೆವೋರು

|| 31 ||

ಮಾಘ ಶುದ್ಧ ಮೊದಲಾದ ಮುಷ್ಣತ್ತು ದಿನಗಳಲಿ
 ನಾರೀರು ಈ ವ್ರತವ ನಡೆಸಲು
 ಅಷ್ಟಐಶ್ವರ್ಯವು ಪುತ್ರ ಸಂತಾನವು
 ಮುತ್ತೈದೆ ಸುಖವ ಪಡೆಯುವರು

|| 32 ||

ಜಯ ಮಂಗಳಾ ನಿತ್ಯ ಶುಭಮಂಗಳಾ

|| ಸಂಪೂರ್ಣಂ ||